

بدورود تا ووغ مسروفر وم من مرم م تا ووغ فر معرف مع مرم م

הי עות ש בני הי עות ש בני בנפי את הש

ىتۇنىرى 1/2024/2	
ה ה פית ה ה פית	
0, 1, 1 je to	:35
(مُنْهُ) 10	المرسرة مرفر
דער כ דיים	الأخرى ويترمون
JS10-1	בי איייי: צבי אניתי:
0000 00 2020	ۇرۇ ئۇرۇ
	ىۋىسە بوڭ مەنىش:
× د - ر د د د ۵ ۵ ۵۵ 0 ۲ مود ع و مسرح تر و مسوع تر ع مود	ש ל הפעותית
	بر موشر:
-/5610 مد (وَسُوَرْسُ مُرْسَعُهُمَ عَبِرَتْ مُرْوِيَد)	بسيمتن
• سَمَرُوسٌ رُوَحَسُرُ وَرَبْعُ -/300 مد	، رسر رسر
• برویتری دروه، در تر -/2550 مد	بوَوَسْرَسْمَ:
· فَحْجَ مُعَوْدُ مُوَحَمْرُ (مُسَمَّسَ وَسَعْمَرِهُ (50%)	
• د د د د د د د د د د د د د د د د د د د	
2523 - 20 - 20 - 20 - 20 - 20 - 20 - 20 -	
י ייז 2022 בג ניתיי קט בקפית הפי ניתי ייז	
<ol> <li>איראי איז ג'י איז ג'י ג'י איז איז ג'י ג'י ג'י ג'י ג'י ג'י ג'י ג'י ג'י ג'י</li></ol>	قود دروس
ר עשי נינט גם אינים אישים לא אינים אישים איני גע גער איט איט גם אינים. 2. עשי נינוע ברייידער בריייע ברייידע של אבר בפבע היי איניינייני.	יייר ב הת ממייה
ר המתמי משממית שורית מצבת ציית ביש אשורי געצות שורית אצבת ביש אשורים בעבור ביש אשורים ביש אשורים ביש אשורים בי ר המתמי משממית שורית מצבת ציית ביש ממית ציצצות שורית מצבת ציית ביש ביש ביש ביש אורים ביש אינו אינו אינו אינו אינ	ج مدد:
איים ג'דים ה' היים ה' ס'ר ס'ר ס'ר איין איין איין איין איין איין איין איי	
4. המהי לשמיות ברת הייז ביי בני ביים ברא ביי איין ג'י ביי ג'י ביים אייר ביים איייר ביים אייר ביים גיים אייר ביים אייר ב	I
036 36% 6 6 607.073 	
5. בנת אל כבו שיש איש אית איל איל איל איל איל איל איל געות בעות שינית איל	
2 ב דים 2 0 צ די מית במציות.	
<ol> <li>א א א א א א א א א א א א א א א א א א א</li></ol>	

ditte the Prof

2

ר. אים גינט גיי געצר גער עיטט געע גער גער גער גער גער גער גער גער גער	
6 - 0 - 0 - 0 - 0 - 0 - 0 - 0 - 0 - 0 -	
8. יתר ציייהרת מילה ציצית הציתשי לא גתל בתעצי בייה הצצר הצצר כתיייצר א האי הייני אל הא הייני אל ביי גייני.	
9. ההתל הכתה שלה לישטער ב הבתה הרעתית עברבר לבני וג נווי 20 גם אישע בששע איש	
ישט גם אשרכת אשרכת פרנכם אישר אישר אישר אישר אישר אישר אישר אישר	
10. كۆرۈكى قىرىم ئى	
11. ער פיתע ער בת הבת העריל בר אה בתרבע את בבר אית את את אית איל איל איל איל איני איני איני איני אינ	
השפר הטא הסים אין	
ביסים המכבבס בפרש צה הפצע משת	
12. עשות תכ כת-הלפתיצת אל אל לי ביני אין איי איי איי איי איי איי איי איי אי	
13 מפרעית כהיידעית העצביעת כהיידעיתי יער כהיידעית בצע ייי יייני כפרא בער הי האיייי 13	
14. הפי אבים לכי המדרים התשיים היה היה הבי לא היי היים היי היים היה היא אים היה היא אים לרצים בים 14.	
15. הניתצ בהשי בשל העצב בתש בהשילת הב עיבת שברי שברי איתש כהשיל האש העצ הנתעצ בא שברי	
נים זינים ג'נים ג'נים ג'נים ג'נים ג'נים ג'נים ג'נים ג'נים אם היים ג'נים ג'נים ג'נים ג'נים ג'ג'נים ג'נים	
16. و و من من من رو و و من و مرد و رو م مر و و مر مرد مرد مرد مرد مرد مرد مرد مرد مرد	
مشم مرمور الدون مدم مرد الدور الدور الدور المرمور مردم مردم مردم و المردم و الدور مرد الدور و المروم 6 مردم 6	5 25 5 5 25 5
צ ההעל א ההפעיע צר ביני	مقوبر جوهوير:
<ol> <li>مە تورىم قۇر ئۇنىژىر 2. مە تورىم 3. ئۇنىژىر</li> </ol>	200 × 10 × 10 × 10 × 10 × 10 × 10 × 10 ×
<ol> <li>مە ئە ئەر ئور ئو ئور .</li> <li>مە ئەر ئور ئو ئور ئور .</li> <li>مە ئە ئەر ئور .</li> <li>ئور ئو ئو ئور .</li> <li>ئور ئو ئو ئور .</li> <li>ئور ئو ئو</li></ol>	مَرْشُودٍ تَرْسَرَدُ دُمُّ وَيُ
	د وي وي در وي زد
مُعَوَّعُرِدٌ / مُعَوَّعُرِدُ فَيُ دَوْرُدُ اللَّهُ وَدُورُ	د وي وي در وي زد
سَمَيرِدٌ / سَمَيرِدَهُدِ قَنْرَشْرًا قَنْرَشْرً <b>بُمِرَدَمَتْ بِسَرْمِوْسَمَدُ</b> : سَمَيرِدُهُ <b>دَقَدُدْهُ مَ بِسَرْمِوْسَمَدُ</b> : سَمَيرِدٌ / سَمَيرِدَهُدِ قَنْرَشْرًا قَنْرَشْر	د وي وي در وي زد
سَمَيرِدٌ / سَمَيرِدَعَدِ تَوْتَرْشُرًا تَوْتَرْشُ <b>بَيرَدَمَ يَسْمَرُوسَمَة</b> : سَمَّة <b>دَقَدُدُهُ مَا يَسْمِرُوسُمَة</b> : سَمَيرِدَّعَدِ تَوْتَرْشُ تَوْتَرْشُ <b>حَقَدُدُهُ مَا يَسْمِرُوسُمَة</b> : سَمَيرَدُهُ فَي وَمَثْرُ تَعْرَضُ تَعْرَضُ رَبَرَعَوْرِ وَسَرَدَ، مُوَمَّرُهُ تَعْرَبُ عَرَبُهُ عَ <b>سُحَ:</b> نَا يَسْمِرُوسُرَدٌ دُمَّ سَمَرُورُ فَي وَمَثْرَ تَعْرِدُهُ وَمَرْهُ رَبَرَعَوْرِ وَمَرْدَ، مُوَمَّرُهُ تَعْرَبُ عَرَبُ عَ	د وي وي در وي زد
ﯩﻨَﺘﻮﺩﺓ / ﻣﻨَﺘﻮﺩﻩﻗَﺪ ﻻؖؿۯؿۯ/ ﻻؖؿۯؿۯ <b>ڋڽڔۅؘٮٮٛ ڍؚٮڔڋۅؚؿۯڡؘڋ</b> : ۺؙۄ <b>ڐڰڐڎڎ ٵ ڍِٮڔڋۅؚؿۯڡٞڋ</b> : سَمَتِرةً / سَمَتِرةَمَو ڐؖؿۯؿۯ/ ڐؿۯؿ <b>ؾۯۼ</b> : ٵ ڍِٮڔڋۅؚؿۯڋ ڐڐ ۻؾڒڎۯڋ ڡٚۼۅٞڋؿۯ ٮٛؠڔڎڡؚۊ ۊؘؿڗڡؿ ۯڔڗڒڐۅؘڋڡٙؾۯڎ، ڋۊؘؾڒڡؘؽ ٵؿڒڔڿ ۑ ڍؚٮڔڋۅؚؿۯڎۯ ؠؘڛۯڋڗڋ؆ بَترَ ڎڐ ۻٙڗڎۯڋڟ ؿۄؿۯؿۯ.	د وي وي در وي زد
ﯩﻨَﺘﯩﺪﺓ / ﻣﻨﺘﯩﺪﻩﮔﻮﺭ ﺗﯘﺷﯘﺭ ﺗﯘﺷﯘﺭ ﺗﯘﺷﯘ <b>ﺑﯘﺑﻮﻧﺪﻩ ﺑﻮﺟﻮﺷﯩﻤﺪ:</b> ﺷﺮﻩ ﺧ <b>ﺗﯘﺩﺩﻩ ﺋﻪ ﺑﻮﺟﻮﺷﻤﺪ:</b> ﺷﺘﯘ ﺧ <b>ﺗﯘﺩﺩﻩ ﺋﻪ ﺑﻮﺟﻮﺷﺪﻩ.</b> : ﻣﻨﺘﯩﺪﻩﺭ ﺗﯘﺷﯘﺭ ﺗﯘﺷﯘﺭ ﺗﯘﺷﯘﺭ <b>ﺋﯘﯞﻩ ﺋﻪ ﺑﻮ</b> ﺷﺪﻩ ﺩﺋﻪ ﺋﻪ ﻣﯩﺘﯜﺭﻩ ﺋﻪ ﺋﻪ ﭘﯘﺷﯘ ﺋﻪ ﺋﻪ ﺋﻪﺭ ﺑﻮﻗﯘ ﻧﺪﻩ ﺋﻪﺭ ﺧﯩﺮﺩﯨﺪﻩ ﺋﻪﺭ ﺋﻪﺭﺩﻩ ﺋﻪﺭ ﺋﻪﺭ 1. ﺧﻪ ﭘﯘﺷﯘ ﺷﯘ ﺷﺪﻩ ﺋﻪﺭ ﺋﯩﺮﺩﯨﺘﯘﺭﯨﺪﻩ ﺩ 1. ﺧﻪ ﭘﯘﺷﯘ ﺷﺪﻩ ﺋﻪﺭ ﺋﯩﺮﺩﯨﺘﯘﺭﯨﺪﻩ ﺩ 1. ﺧﻪ ﭘﯘﺭﯨﺪﻩ ﺋﻪﺭ ﺋﯩﺮﺩﯨﺘﯘﺭﯨﺪﻩ ﺩ 1. ﺧﻪ ﭘﯘﺷﯘ ﺋﻪﺩ ﺋﻪﺭ ﺋﯩﺮﺩﺗﯘﺭﯨﺪﻩ ﺩ 1. ﺧﻪ ﭘﯘﺭﯨﺪﻩ ﺋﻪﺭ ﺋﯩﺮﺩﯨﺘﯘﺭﯨﺪﻩ ﺩ 1. ﺧﻪ ﭘﯘﺭﯨﺪﻩ ﺋﻪﺩ ﺩ 1. ﺧﻪ ﭘﯘﺷﺪﻩ ﺋﻪﺭ ﺋﯩﺮﺩﯨﺘﯘﺭﯨﺪﻩ ﺩ 1. ﺧﻪ ﭘﯘﺭﯨﺪﻩ ﺋﻪﺩ ﺋﻪﺭ ﺋﯩﺮﺩﯨﺘﯘﺭﯨﺪﻩ ﺩ 1. ﺧﻪ ﭘﯘﺭﯨﺪﻩ ﺋﻪﺭ ﺋﯩﺮﺩﯨﺘﯘﺭﯨﺪﻩ ﺩ 1. ﺧﻪ ﭘﯘﺭﯨﺪﻩ ﺋﻪﺭ ﺋﯩﺮﺩﯨﺘﯘﺭﯨﺪﻩ ﺩ 1. ﺧﻪﺭ ﺋﻪﺩ ﺋﻪﺭ ﺋﯩﺮﺩﯨﺘﯘﺭﯨﺪﻩ ﺋﻪﺭ ﺋﻪﺭﺩﻩ ﺋﻪﺭ ﺋﻪﺭﺩﻩ ﺋﻪﺭ ﺋﻪﺭﺩﻩ ﺋﻪﺭ ﺋﻪﺭﺩﻩ ﺋﻪﺭ ﺋﻪﺭ ﺋﻪﺩﻩ ﺋﻪﺭ	د وي وي در وي زد
ﯩﻤَﯩَﯩِ <sup></sup> ىدَ ، سَمَىدِمَىدِ تَخْتَرْمَرُ تَخْتَرْمَرُ تَحْتَرْمَرُ تَحْتَرْمَ تَحْتَرْمُ تَحْتَرْمَ تَحْتَرْمَ تَحْتَرْمَ تَحْتَرْمَ تَحْتَرُ مَعْتَرْمَ تَحْتَرُونَ تَحْتَرْمَ تَحْتَرْمَ تَحْتَرْمَ تَحْتَرْمَ ت <b>مَنْ عَادَ مَنْ بَرَمَرْمَ تَحْتَرْمَ تَحْتَرُ تَحْتَرُ تَحْتَرُ مَنْتَرْتَ تَحْتَرْمَ تَحْتَحْتَرْمَ تَحْتَرْمَ تَحْتَحْتَرْمَ تَحْتَرْمَ تَحْتَرْكُ تَحْتَرْمَ تَحْتَرْمَ تَحْتَرْمَ تَحْتَرْمَ تَحْتَرْتُ تَحْتَرْتُ تَحْتَدْ تَحْتَدْ تَحْتَحْتَرْنَ تَحْتَدْ تَحْتَدْ تَحْتَدْ تَحْتَدْ تَحْتَرْكُ تَحْتَدْ تَحْتَدْ تَحْتَدْ تَحْتَدْ تَحْتَدْ تَحْتَدْ تَحْتَرْنُ تَحْتَدْ تَحْتَدْ تَحْتَدْ تَحْتَدْ تَحْتَدْ تَحْتَدْ تَحْتَدْ تَحْتَ تَحْتَحْتَدْ تَحْتَدْنْتُ تَحْتَحْتَدْ تَحْتَدْ تَحْتَدْ تَحْتَرْ تَحْتَدْ تَحْتَدْ تَحْتَدْ تَحْتَدْ تَحْتَدْ ت تَحْتَدْ تَحْتَدْ تَحْتَر تَحْتَدْنْتُ تَحْتَدْنُ تَحْتَدْ تَحْتَدْنَ تَحْتَدْنْتُ تَحْتَدْنُ تَحْتَدْ تَحْتَدْتُ تَحْتَدْ تَحْتَحْتَدْ تَحْتَحْتَد</b>	د وي وي در وي زد
<u>مَعْمِدَةَ ا</u> مَعْمِدِمَهِ تَحْمَدُهُ تُحْمَدُهُ تَحْمَدُهُ تُحْمَدُهُ تَحْمَدُهُ تَحْمَدُ ت تَحْمَدُهُ تَحْمَدُهُ تَحْمَدُهُ تَحْمَدُهُ تَحْمَدُهُ تَحْمَدُهُ تَحْمَدُهُ تَحْمَدُهُ تَحْمَدُهُ تَحْمَدُهُ تُ د. مَدْمَا تَحْمَدُهُ تَحْمَدُهُ تَحْمَدُهُ تَحْمَدُهُ تَحْمَدُهُ تَحْمَدُهُ تَحْمَدُهُ تَحْمَدُهُ تَحْمَدُهُ تُ	د وي وي در وي زد
سَمَعِرَدٌ / سَمَعِرَمُور قَتَرْشُر التَّرْشُر <b>بَرُوَمَعْ يَسْرَكُومُ عَدَ</b> : شَرْمُ <b>دَوُدُودُ مَا يَسْرَكُومُمَة</b> : سَمَعِرَدٌ / سَمَعِرَدُمَّهِ قَدَّشْر التَّرْشُر <b>حَوُدُودُ مَا يَسْرَكُومُ</b> ، تَعْمَدُ المَعْرِدُمَّةِ وَمَرْمَةً وَمَرْمَةً وَمَرْمَشُ مُرْمَرَةً وَمَرْمَسُ مُرْمَةً وَمَرْمَسُ <b>حَوُدُودُ مَا يَسْرِعُرْمُ مَدَ</b> : سَمَعَرَدُ فَي وَمَرُ مَعْرِدُمَّة وَمَرْمَشُ مُرْمَرَةً وَمَرْمَسُ مُرْمَةً وَمَرْمَةً وَمَرْمَةً وَمَرْمَةً وَمَرْمَةً وَمَرْمَةً وَمَرْمَةً وَمَرْمَةً وَمَرْمَعُور <b>يَسْرَعُ وَمُرْمَدُ فَي مُرْمَعُ وَمَرَدَ مَعَ مُرْمَعُ وَمَرَدَ مَع وَمَرْمَةً وَمَرْمَةً وَمَرْمَعُ مُرْمَةً وَمَرْمَةً وَمَرْمَعُ مُوْمَرُهُونُ يَسْرِعُومُ مُرْمَرَةً وَمَرْمَعُ وَمَرْمَةً وَمَرْمَعُ مَعْمَرَةً وَمَرْمَعُ وَمَرْمَةً وَمَرْمَعُ وَمَرْمَةً وَمَرْمَعُ مُوْمَرُومُ وَمَرْمَوْمَةً وَمَرْمَةً وَمَرْمَةً وَمَرْمَةً وَمَنْمَا اللَّهُ مَعْمَرَهُ وَمَرْمَعُ وَمَرْمَةً وَمَرْمَعُ وَمَنْ مَعْرَبُونُ وَمَرْمَةً وَمَرْمَعُ وَمَعْرَبُهُونُ [1. وَي وَمُرْمَعُ مَوْمَ مُعْرَبُهُ مُومَعُ مَعْمَرُهُ مُومَعُ مُومَةً وَمَوْمَ مُومَ وَمَنْ مَعْرَضُونُ وَمَنْمَا وَمَعْرَدُولُونُونُ مَا مَعْرُومُ وَحَرْمَةً وَمَنْ مُومَعُورُهُمُ وَرَبْعُونُ وَمَعْرَبُونُ وَمَنْعُونُ وَمَعْرَدُهُ وَمَعْرَدُهُ مَعْرَبُونُ وَمَعْرَدُهُ وَمَنْمَ وَمَعْرَدُهُ وَمَنْعَالًا اللَّهُ وَمَنْ مَا مَعْرَبُولُونُ وَعَرَبُ وَعَرْمُ وَمُومُ وَوَ وَمَنْ وَمَعْ مُولَا وَمَنْعَرَدُو وَمَنْعَادُونُ وَمَنْ وَمَعْرَبُونُ وَمَا مُولُولُهُ وَمَنْعُو وَمَنْعَا وَمُوالَا وَعَرَبْعُ وَمُولُولُ وَالْمُ وَمُو وَمَنْ وَمُولُولُونُ وَ وَمَنْ وَمُولُولُولُولُ وَالْمُولُولُولُولُ وَالْمُولُولُ وَالْمُولُولُ وَقُولُولُ وَالْمُولُولُولُ وَالْعُنُولُ وَعَرْمُ وَوَ وَعُرُولُ وَعَرَبُولُ وَحَرْمُ وَمُولُولُ وَمَنْ وَنُولُ وَعَرْمُ وَلَولُولُ وَ وَمَنْعُولُونُ وَلُولُ وَالْمُ وَلُولُ وَالْمُ والْعُولُ وَالْمُ ولَالْعُولُ وَالْمُ والْمُ وَالْعُولُ وَالْمُ والْمُ والْمُ والْمُولُ والْعُولُ والْ [1. وَقُولُ واللَالِ اللَالَالِ واللَالَالَالَ واللَا واللَالُ والْمُولُ والْعُولُ والْعُولُ والْعُولُ والْعُولُ والْعُولُ والُ مُعْمُ والُ والْعُولُ والْمُولُولُ والْعُولُ والَالُولُ</b>	د وي ود
سَمَرِدَدُ السَمَرِدَمَدِ تَحَدَّرُ لَ تَنْزَمَرُ <b>بَرُمِرَدَمَ بِسَمَرُمِ مُحَدَّ</b> <b>تَحَدُّدُوْ تَعْ بِسَمْرِمِعْمَدُ</b> : سَمَرِمَهُ فَيَرْمَرُ تَعْرَمُ لَ تَنْزَمُ لَ تَنْزَمُ لَ تَنْزَمُ لَ تَنْزَمُ مَرْدَمُ لَ تَنْزَمُ مَرْدَمُ لَ تَنْزَمُ مَرْدَمُ اللَّهُ مُعْرَدُ اللَّهُ مُعْرَدُ اللَّهُ مُعْرَدًا اللَّهُ مُعْرَدُ اللَّهُ مُعْرَدًا اللَّهُ مُعْرَدُ اللَّهُ مُعْرَدًا اللَّهُ مُعْرَدًا اللَّهُ مُعْرَدًا اللَّهُ مُعْرَدًا اللَّهُ مُعْرَدًا اللَّهُ مُعْرَدًا اللَّهُ مُعْرَبُومُ مُعْرَبُهُ اللَّهُ مُعْرَبُهُ اللَّهُ مُعْرَبُهُ مُعْرَبُومُ اللَّهُ مُعْرَبُومُ اللَّهُ اللَّهُ اللَّهُ اللَّهُ مُعْرَبُومُ اللَّهُ مُعْرَبُومُ اللَّهُ اللَّهُ مُعْرَبُهُ مُعْرَبُهُ مُعْرَبُومُ اللَّهُ مُعْرَبُومُ اللَّهُ مُعْرَبُومُ اللَّهُ مُعْرَبُومُ اللَّهُ مُعْرَبُومُ اللَّهُ مُعْرَبُ ا. فَتَعَرَّبُومُ اللَّهُ مُعْرَبُومُ مُعْرَبُهُ مُومُ مُومُ مُومُومُ اللَّهُ مُعْرَبُومُ اللَّهُ اللَّهُ الْمُ اللَّهُ مُعْرَبُومُ اللَّهُ مُعْرَبُومُ اللَّهُ الْمُنَالَةُ اللَّهُ اللَّهُ اللَّهُ اللَّهُ اللَّهُ الْمُولُولُ الْمُولُولُ اللَّهُ اللَّهُ اللَّ اللَّهُ الْمُنْعُالَ اللَّالِي اللَّهُ اللَّهُ اللَّهُ اللَّهُ اللَّهُ اللَّهُ الْمُولُولُ الْحُولُ الْحُولُ الْمُولُولُ الْحُولُ اللَّنْ الْحُولُ اللَّنُ الْحُولُ اللَّنُولُ الْحُولُ الْحُولُ الْمُولُولُ الْحُولُ الْحُولُ الْحُولُ الْحُولُ اللَّالِ اللَّالِ اللَّهُ الْحُولُ الْ اللَّا اللَّالَةُ اللَّالُ اللَّالَ اللَّالَ اللَّالَ الْحُولُ الْحُولُ الْحُولُ الْحُولُ الْحُولُ الْحُولُ الْ	د وي ود
<u>سَمَرِدَ ا سَمَرِدَمَ وَسَرْمِعْمَدَ</u> نَتَرَمْ <b>بَرْمِرَدَما وَسَرْمِ مُعَدَ</b> نَتْرَمْ <b>حَقَوْدَدْ تَا وَسَرْمِ مُعَدْ</b> نَتْمَ مَعْدَ مَعْ مَدْ الْمَدْمَة الْمَرْمَرُ وَمَرْمَعْ مَدْمَا الْمَدْمَرِ الْمَدْمَدِ الْمَدْمَرِ الْمَدْمَرِ الْمَدْمَرِ الْمَدْمَرِ الْمَدْمَرِ الْمَدْمَرِ الْمَدْمَرِ الْمَدْمَدِ الْمَدْمَرِ الْمَدْمَرِ الْمَدْمَرِ الْمَدْمَرِ الْمَدْمَرِ الْمَدْمَرِ الْمَدْمَرِ الْمَدْمَدِ الْمَدْمَرِ الْمَدْمَرِ الْمَدْمَدِ الْمَدْمَدِ الْمَدْمَرِ الْمَدْمَة الْمُعْتَقْتُ الْمَدْمَة الْمُعْتَقَدْ الْمَدْمَة الْمُ الْمُ الْمَالْمَة الْمُنْ الْمَدْمَة الْمُونَا الْمُولَا الْمُعْتَقَدَة الْمُنْتَقَدَة الْمُولَا الْمُولَا الْمَدْمَة الْمُنْمَة الْمَالْمَة الْمُنْتَقْتَقْتُ الْمُولَا الْمَدْمَا الْمَدْمَة الْمَالَة الْمُنْتَذَا الْمُنْتَقَدَا الْمَدْمَة الْمُنْتَقَدَا الْمَدْمَة الْمُولَا الْمُنْعَالَة الْمُ الْمَالْمُ الْمُنْعَالَة الْمُولَا الْمُولَا الْمُولَا الْمُولَا الْمُولَا الْمُنْعَا الْمُنْعَالَة الْمُولَا الْمُنْعَالَة الْمُولَى الْمُولَا الْمُولَا الْمُولَى الْمُولَا الْمُولَا الْمُولَا الْمُولَى الْمُولُي الْمُولَا الْمُولَة الْمُولَا الْمُولَا الْمُولَة الْمُولَة الْمُولَة الْمُولَة الْمُولَة الْمُولُي الْحَدْمُ الْمُولُي الْحَدْمُولُونَ الْمُولَى الْمُولَا الْمُولَة الْمُولْلْلْلْلْلْلْلْلُ الْمُولْلْلْلْلْعُنْلُ الْلْع	د وي وي در وي زد
ﯩﻨﯩﺪﻩ / ﺧﯩﺪﻩﻣﺪﻩ ﺑﺪ ﺋﯩﺪﻩ <b>ﺋﯩﺪﺩﻩ ﺑﻮﺟﯩﺪﻩ ﺑﻮﺟﺪﻩﻣﺪﻩ</b> : ﺋﯩﺪﻩ <b>ﺧﯘﯞﺩﯗ ﺋﺎ ﺑﻮﺟﯘﻣﻪﻫ</b> : ﺧﯩﺘﻪ <b>ﺋﯘﯞﺩﯗ ﺋﺎ ﺑﻮﺟﯘﻣﻪﻫ</b> : ﺧﯩﺘﯩﺪﻩ <b>ﺋﯘﯞﺩﯗ ﺋﺎ ﺑﻮﺟﯘﻣﻪ</b> ﻫ.: ﺧﯩﺘﯩﺪﻩ <b>ﺋﯘﯞﺩﯗ ﺋﺎ</b> ﺑﻮﺑﯘﻣﯘﻣﯘ، ﺩ, ﺋﺪ ﺧﯩﺘﯩﺪﻩ <b>ﺋﯘﯞ:</b> ﺋﺎ ﺑﻮﺑﯘﻣﯘﻣﯘ، ﺩ, ﺋﺪ ﺧﯩﺘﯩﺪﻩ ﺑﻮﺑﻮﺋﯘﻣﯘ، ﺋﻮﺋﯘﻣﯘ، ﺩ, ﺋﺪ ﺧﯩﺘﯩﺪﻩ ﺑﻮﺑﯘﻣﯘﺷﯘ، ﺋﻮﺷﺪﻩ ﺑﺪﻩ 	د وي ود
سَمَيْدُ / سَمَيْدَمُو تَدْعَرُهُمْ تَدْمَمُ <b>بَرُورَمُنْ خِسَوْدِهُمُدُ</b> : سَمَيْدُ المَّمَ <b>دَوْدُوْدُ نَا خِسَوْدِهُمُدُ</b> : سَمَيْدُ / سَمَيْدَمُهِ قَاتَرْمُرا قَاتَرْمُ قَاتَرْمُ الْقَاتَرِمُ <b>مَرْعَ</b> : نَا خِسَبْرُولْمُدُ دَوْ سَمَرْمَدُ عَيَّرُومُ نُعْدَمُهِ وَتَرْمُوهُ تَرْمَدُومُ مُنْدَا مُوَمَّهُمُ المَدْمُ عِمْدُومُ المَدْمُ مُعْدَمُ مُعْدَمُ الْمُومُ مُعْدَا مُعْدَمُ مُعْدَمُ الْمُومُ الْمُومُ الْمُعْدَمُ الْمُعْدَمُ الْمُومُ مُعْدَا مُعْدَمُ مُعْدَمُ الْمُومُ مُعْدَمُ الْمُومُ مُعْدَمُ مُعْدَمُ الْمُومُ مُعْدَدُهُ مُعْدَمُ الْمُومُ الْمُومُ الْمُعْدَمُ الْمُومُ الْمُومُ الْمُومُ الْمُومُ الْمُومُ مُعْدُ مُعْدَمُ الْمُومُ الْمُ الْمُ الْمُ الْمُومُ الْمُومُ الْمُومُ الْمُومُ الْمُومُ الْمُومُ الْمُ الْمُومُ الْمُورُومُ الْمُومُ الْمُ الْمُومُ الْمُومُ الْمُ الْمُومُ الْمُومُ الْمُومُ الْمُومُ الْمُومُ الْمُولُولُ الْمُومُ الْمُ الْمُومُ الْمُومُ الْمُومُ الْمُولُولُونُ الْمُومُ الْمُومُ الْمُومُ الْمُومُ الْمُومُ الْمُومُ الْمُومُ الْمُومُ الْمُولُولُ الْمُومُ الْمُومُ الْمُومُ الْمُومُ الْمُ الْمُومُ الْمُومُ الْمُومُ الْمُومُ الْمُومُ الْمُومُ الْمُولُ الْمُومُ الْمُومُ الْمُولُولُ الْمُومُ الْمُومُ الْمُومُ الْمُومُ الْمُومُ الْمُ الْمُومُ الْمُومُ الْمُومُ الْمُومُ الْمُومُ الْمُومُ الْمُولُ الْمُولُولُ الْمُ الْمُومُ الْمُوا الْحُولُ الْمُولُ الْمُولُ	د وي وي در وي زد
ﯩﺘﯩﺪﻩ / سَتَىدَە بَحَدَّى بَدْمَە	د وي وي در وي زد
سَبَدِهُ / سَبَدِهُمِ تَدَرَّهُمْ تَدَمْ <b>تَحَدَّدُودُ عَ سِرْدُمِ مَمَدُ</b> : سَرَّمَ <b>تَحَدُّدُودُ تَ يَ سِرْدُمِ مَمَدُ</b> : سَبَدِهُ / سَبَرِهُمُدِ تَدَرَّمُ لَهُ تَرْمَ مُرَدَرُ وَ مُرْمَرُ مَرْدَرُ وَ مُرْمَ مُوَ مُرْمَ مُوَ مُرْمَ مُوَ مُرْمَ مُوَ مُرْمَ مُورُ مُرْمَدُ وَ مُرْمَ مُورُ مُرْمَ مُورُ مُورُ مُرْمَ مُورُ مُرْمَ مُورُ مُورُ مُرْمَ مُورُ مُورُ مُرْمَ مُورُ مُرْمَ مُورُ مُورُورُ مُورُ مُورُ مُورُورُ مُورُورُ مُورُورُ مُورُورُ مُورُ مُورُورُ مُورُ مُورُ مُورُ مُورُ مُورُورُ مُورُ مُورُورُ مُورُ مُورُورُ مُورُ مُورُ مُورُورُ مُورُ مُورُورُ مُورُ مُورُورُ مُورُ مُورُ مُور	د وي وي در وي زد
ﯩﺘﯩﺪﻩ / سَتَىدَە بَحَدْ	د بن م د د وي ود
سَمَرِهُ / سَمَرِهُمْدِ وَتَرْتُرُمُ وَمَدْ مُحْوَدُوْ عَصَرُومُ مَعْدُ: سَمَرْ حَوَّدُوْدُوْ عَنْ عَصَرُومُ مَعْدُ: سَمَرْهُ وَ تَحْدَرُهُ وَتَرْتُرُ التَّرْتُرُ عَنْ: عَاصِرُومُ مُعْدُ عَنْ مَدْ مَعْ وَمَدْ عَامِرُهُ وَ تَحْدَرُهُ عَنْ مَدْوَعُ وَمَرْهُمْ مُرْرَدُوْ وَمَرْدَ، مُوَمَّرْهُ عَمْدِ عِدْرُدُهُ وَتَرْدُو عَنْ: عَاصِرُومُ مُعْدَ عَنْ مَدْ مَدْ وَ تَحْدَرُهُ عَرْقَدْهُ فَى وَرَمْ مُعْدَدُهُ وَ تَحْدَرُهُ عَنْ مَدْوَةُ مَعْرَدُهُ مَعْ مَدْعَدُ عَلَى وَمَدْعُوْ عَنْ وَمَدْعَرُهُ مُعْدَ مَدْعَرُومُ مُوْعَ مُوْمَرُهُ وَ تَحْدَرُهُ عَنْ مَدْدُومُ مُعْدَرُهُ مَدْرُ مَدْوَرُهُ مَعْ مَدْمَدُهُ وَ مَدْمَدُهُ مَعْ مُوْمَدُهُ وَ مَدْمَدُومُ وَمَدْ مَدْمَا مُوْمَرُهُ مَعْ مَدْمَوْ مَدْمَا مُوْمَرُهُ مَعْ مُوْمُ مُوْمُ مُوْمُ مُوْمُ مُوْمُ وَ مَنْ مَدْمَا مُوْمُ وَ مَا مَدْمَدُ وَ مَعْ مُوْمُ وَ مَنْ مُوْمُ وَمَا مُوْمُ مُوْمُ وَ مَنْ مُوْمُ وَ مَعْدَمُوهُ مُوْمُ وَمَا مُوْمُ وَمَا مُوْمُ وَ مَنْ مُوْمُ وَ مَا مَدْمُ وَمُومُ مُوْمُ مُوْمُ وَ مُوْمُ مُوْمُ وَمَا مُوْمُ وَ مَا مُوْمُ وَ مَنْ مُوْمُ وَ مَا مُوْمُ وَ مُوْمُ مُوْمُ وَ مَا مُوْمُ وَ مُوْمُ مُوْمُ وَ مَوْمُ مُوْمُ وَ مَا مُوْمُ وَ مَا مُوْمُ وَ مُوْمُ مُوْمُ وَ مُوْمُ وَمُو مُوْمُ مُوْمُ وَ مَا مُوْمُ وَ مَا مُوْمُ وَ مَا مُوْمُ وَ مُوْمُ مُوا مُوْمُ وَ مُوْمُ مُوْمُ وَ مُوْمُ وَمُوا مُوا مُوْمُ وَمُو مُوْمُ مُولُومُ وَالْمُومُ مُوا مُوا مُوا مُوا مُوا مُوا مُوا	د بن م د د وي ود

المفافلة bidhoo Magistrate Court | Fannu Magu | Postal Code: 14120 | Th. Kinbidhoo | Rep. of Maldives e-mail: info@th-kinbidhoo.court.gov.mv : يوشريش | Tel:+960 6780644

distan Prof

3

2.8 محدین در مدد در مدد (مدین در مدد مدد مدر مدر دی دی دی مدر مرد در در مدهر)؛	
2.9 2.3 2 2 2 2 2 2 2 2 2 2 2 2 2 2 2 2 2 2	
<ol> <li>د د مرور گرد منه در مرور منه در مرور در در</li></ol>	د
وَحَسَمَدِ عَيْرُ مَعْدَ اللَّهُ مَنْ (https://dja.gov.mv/?p=4408 مَدْ وَعِسْمَ عَرَقُ وَعِ سَمْعَ مَرْعَ مَرْعَ مَرْعَ وَعَدْرَ مُرْعَدُونُ	ور شرعه:
<ol> <li>2. وَع وَرُمْ رَبْعُ وَمَرُودُو وَمَرْوَدُو (دَبْعَة وَمَرْ مَرْسُو مَعْمَر مَنْ وَمَرْ مَعْ مَدْ مَدْ مَدْ مَدْ مَدْ مَدْ مَدْ مَد</li></ol>	
ג עש ליאי אית ליצי לאית (איר ליא ליא ליא איז איז איז איז איז איז איז איז איז א	
גיע גע	
ی مردو برد بور سی او	
4 אינאי בנכיעי אנרי גיי געשייני גיי בפרש נית עובים כצבי בצבי געוש אנרי הבעיצרי א צרי	
סרשור לשיום איים אים אים איים איים איים איים איי	
.5 בסנתל ההבר שקנישהינ יני	
(-) כבי פיי עבנע האת האל גע לי לי איני איני איני איני איניגי גע גע איניגי איני	
גריגרס מצים אין גר גריג אין סאים סים גריג אין גריג גריג גריג גריג גריג גריג גריג גר	
۵ د برد بدن دد، در بود مورد مود و ۵ م مور من مر ۲ مرم مر	
ה מיני מיני מיני אין אין אין אין אין אין אין אין אין אי	
(س) مُومى درود در دى در در دى دور در مردور مدود مود مود مود مود مود مود مود مود مو	
צערכי עוכנ בתנכנ אות שתיעשי עובש גע בשנת אב אש בער בריט ברי אות האל א	
مَعْرِ مَعْرَ مَرْمَ مُرْدَعْهُ وَمَعْ وَمَوْمَ مُدَدَة وَمَوْمَ وَمُوسِون مُسْمَعُهُ مُعْرَض حَدَّد وَ وَمُعَرَض حَرَّد وَرُقَبَ	
היתני דבי ) הע ביייר בהלה היעי בהעציי בה בהיי און).	
6. כישהרי בי בי היתצ הש ביתצ הפי ביתצ ית בי בית אות יו בי בית בית בית בית בית בית בית בית בי בי בי בית בית	
(-). فرموروى درم مسترمدىد، سامرى برمستى توموسى دىد فرم در مرمورة مرد مرفر مرد مرفر مرد فرم ورد فرم ور	
פֿש נָצ בּהנסה (הידה ביה בכי העצבסי) פש נצ בייה הכה הנואים אווים ביני בברסיי	
وَجَوَدٌ مَتَرْسَرُوُمُ مَرْدُوْسُ) وَمَوْمَسْ عَدْسَرْمَ مُ مُرْدِرْمَ مُ مَرْدُ دَرْجَمَ وَمَ مُرْدُ وَ	
(س). دَرِدُو مَسْرُوْسُ سُرْهُمُ دَرِدُو دِعْرَدُدُد وَعِ وَ دَعْرَسُودِهُ سَرَدَ دَعْرَسُروَدِهُ وَعِ وَ دَعْرَ مَرْ	
ברבל אר הל הל בל בל ה ביצי היינצבים) בא צב בייהר הקר הל אר הבא אים אים בצב ביצב איב בא בא	
המשינ בת שלכ לי איצעי אות את איני איני גע כי איני איני איני גע גער גער איני גער גער איני איני איני אי	
הצרעית בניע ברש בס הצרעית בניע ברש בס	
(سر). تَدَرُدٍ شَرْهُمُ حَدِسْرُوْرُتُدُمَّةٍ عَدْرِدُرَّ شَرْهُمْ عَدَّرْمُوْمَدُكَرٍ وَسَادْمَاهُ مَرْدُورُهُ سَرَدَ، دَمَّرْمَارُورُهُ وَعِيدٌ، دَعِر	
وَجِ وَ مَوْرُ مَعْ وَ دُوْرُور (مَرَبَّرُدٍ وَرَّدٍ وَرَدٍ وَرَدَ مُوسَ مُسْرَدُ وَمُوْرُ (مَدْ دِوْرُور (مَد	
د دو مورد و مرفق و مرفق مرود مرد مرد مرد مرد مرد مرد مرد مرد مرد مر	
רצרע באינט געטיים ביו געטיים ביו ביי ביי ביי ביי באיני איני איני איני ביי ג'י ביי ביי ביי ביי ביי ביי ביי ביי ב בצרע באינגע באינגע געעייי שר איני איני איני איני איני איני איני אינ	
ביר ה ה ה אין	
(مر). مَرْشُوَهُوْ شُرَّعُ دَرِي بِعَرْمُدُدُوَرٍ، سَرْحَة شَعَرِ وَرِقَ مَحِرْدَة سَرْوَيْنَ سَرْوَة مَحِدْة رِعَرْمُدُدُوَرٍ، سَرْحَة	
د وَمِرْوَرِوْرِهُ تَدَرَّدُ بَرْوَهُ عَرِسَرُوْدُدُوْرٍ عَرِوْرُهُ عَدَّدُهُ دَرَّ وَسَوْرُهُ مَرْدَ ، مَوْسَر	
دَمِ وَجُ وَدُ دَمْ مُوْدِ (دَرَبَر دَرَدٍ فَرُوْفُ مُسْتَعَدَمُ)، وَجُ وَدُ دَصْدَرِ دَرْمُوْمَ (دُر دِعْرَ دَرَد وَوَقُ	
the get same	



Kolhumadulu Kinbidhoo Magistrate Court | Fannu Magu | Postal Code: 14120 | Th. Kinbidhoo | Rep. of Maldives e-mail: info@th-kinbidhoo.court.gov.mv : موتوبرش: Tel:+960 6780644

4

	و در در در مر مر مرد مرد مرد مرد مرد مرد
	ג מיני כי מי כי כי כי כי כי כי כי ג אין אין אין ג ג ג ג ג ג ג ג ג ג ג ג ג ג ג ג ג ג ג
د ه . متر ی <u>۲</u>	2024 באלה 31 בית בעברים 13:00 בעיתית עותבי בעיים אל עשי עשי בכרת בעי של בעים בישב
	info@th-kinbidhoo.court.gov.mv כֹתב הבי שהרי כֹתבי בתבי הבכבי
	הציי ההפית ביים בים גובנים בית האלי אית היים ביים אית ביים היים ביום ביים אית ביו אית ביו אית אית ביים בינים
	הניני בים בכביסיב אינים שא בבי באינים איני בא בבי בא
من وسوع مرس	כפא צהת הב התוצ נאפרים וכי שו הי הי הי הי הי שו הי הי איים הי
	גער כמת גרתם לשני איניים יי יים לא השע אל מראין איניים אינייניים אינייניים אינייניים אינייניים אינייניים איניינייניים איניינייניינייניינייניינייניינייניינייני
ر سرع مر و ر	כ כצבית בינ לפכת שהש התשפה הכתאת הב אילה הב אישית התתת י 10 הצייש 2024 הית 21
دىترىترىتر مۇىترم،	הציים 2024 ה בקרבי בי עית בי לשים אש אש צרים
د مرضی	התשק ה ניצית הכתילה כי בכי לישיים 50% התייה אנפים ההתפי כתי לל בתפתיאה
ذي ومر تربردمو	ייי אית ת ער גע אישי אין אין אין אין אין אין אין אין אין אי
באלא איי אריים	وسرسرسر ومحدر مرم معد وصبر عدر مردون مان وجرم مرد ومرد مرد مرد مرد مرد ومرد ومرد وم
و مرد مرد مرد مدوع	היינילים המינה A2 היים הייני געריות בעריים אישיר שיינג ינים 3 בערים אוצה א היינים
( දාය A2	ב גים בי
נית כי התית	
י היצש אפרהל	יים יים ניינים געל אין אין אין יים יים געל געל געל געל געל געל געל אין
	י היים אפר הרי לג לי היים לי לי לי אים שים ביש מיות ברי לי אים אים אים אים אים אים אים אים אים אי
Cost of Cost of Cost	באל גיאי גייי אין אין אין אין אין אין גער
	יין כין יוט כיכי גם אין גם ייס ייס אין גם גם גם גם גם אין גם
	גים בריצי שני בני 6780644 היני.
3 443	בעצית הכתב כבר בת אית בת בכבה שבת ביתשית הה בעהכת שה בכני ויגיה (pdf) בכשבת בית
1 11 0100	נכי גיסי גי אכצר המתתככם
• • • • • • • • • • • • • • • • • • •	

ב בצבת הקבתפת הער באר בארים באר באר באר באר בארים - בצבת הקבת איק בארים איק בארים בארצם שתיעונו אנואש אור בארש בארש בגיש בארים בארים

> 1446 فربَرْ مَتَرُقُ 05 2024 في مَوَرِبُ 2024



تَوْدَى تَوْ سِمُوتْرُ فَ مِسْمَعَةً عَنَّهُ عَنَّهُمَ أَوَ مُرْمَرُونَدُ | يُرْسَعَةُ عَنَّهُ عَنَّهُ المَعْنَ Kolhumadulu Kinbidhoo Magistrate Court | Fannu Magu | Postal Code: 14120 | Th· Kinbidhoo | Rep· of Maldives e-mail: info@th-kinbidhoo.court.gov.mv | مودَسِعْنَ